



ಹಚಿಕೊ

■ ಗೀತಾ ಕುಂದಾಪುರ



ನಂಬಿಕೆ ಮತ್ತು ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ನಾಯಿ. ಜಪಾನಿನಲ್ಲಿ ನಾಯಿಯೊಂದು ತನ್ನ ಒಡೆಯ ಸತ್ತ ಮೇಲೂ ಬರೋಬ್ಬರಿ 9 ವರ್ಷಗಳ ಕಾಲ ಅವನಿಗಾಗಿ ಕಾದು ಕುಳಿತು ಹೆಸರು ಮಾಡಿತು. ಆ ನಾಯಿಯ ಹೆಸರು 'ಹಚಿಕೊ.' ಅದರ ಹೆಸರಲ್ಲಿ ಸಿನಿಮಾಗಳು ಬಂದವು, ಪುಸ್ತಕಗಳು ಮಾರಾಟಗೊಂಡವು, ಹೊಸ ಸಂಸ್ಕೃತಿ ಹುಟ್ಟಿಕೊಂಡಿತು. ಜಪಾನಿಗೆ ಹೋಗುವ ಶ್ವಾನಪ್ರೇಮಿಗಳು ಹಚಿಕೊ ಪ್ರತಿಮೆಯನ್ನು ನೋಡದೆ ಹಿಂತಿರುಗಲಾರರು.

ಆದದ್ದಿಷ್ಟು: 1923ರಲ್ಲಿ ಟೋಕಿಯೋದ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಪ್ರೊಫೆಸರ್ ಆಗಿದ್ದ ಯುನೊ ಹೈಡಾರೋ, ಬೂದು ಚಿನ್ನದ ಬಣ್ಣದ 'ಅಕಿತ' ತಳಿಯ ನಾಯಿಯನ್ನು ಸಾಕತೊಡಗಿದ. ನಾಯಿಗೆ 'ಹಚಿಕೊ' ಎಂದು ಹೆಸರಿಟ್ಟ. ಇಬ್ಬರದ್ದೂ ಅನ್ಯೋನ್ಯ ಜೀವನ. ದಿನವೂ ಸಂಜೆಯಾಗುತ್ತಲೇ ಯುನೊ ಕೆಲಸ ಮುಗಿಸಿ ಬರುವುದನ್ನೇ ನಾಯಿಯು 'ಶಿಬುಯಾ ರೈಲ್ವೆ ಸ್ಟೇಷನ್' ನಲ್ಲಿ ಕೂತು ಕಾಯುತ್ತಿತ್ತು. ಆದರೆ 1925ರ ಮೇ ತಿಂಗಳ ಒಂದು ಸಂಜೆ ಯುನೊ ಹಿಂತಿರುಗಲಿಲ್ಲ. ಆತ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಲೇ ಮರಣಿಸಿದ.

ಮಾಲಿಕ ಬರದಿದ್ದರೇನಂತೆ, ಹಚಿಕೊ ಪ್ರತಿ ದಿನ ಸಂಜೆ ರೈಲ್ವೆ ಸ್ಟೇಷನ್‌ಗೆ ಬಂದು ಕಾಯತೊಡಗಿತು. ಹೀಗೆ ಒಂಭತ್ತು ವರ್ಷ, ಒಂಭತ್ತು ತಿಂಗಳು ಮತ್ತು ಹದಿನೈದು ದಿನಗಳು ಕಳೆದವು. ಅಷ್ಟರಲ್ಲಿ ನಾಯಿಯ ಕಾಯುವಿಕೆ ಸುತ್ತಮುತ್ತಲಿನವರಿಗೆ ಕುತೂಹಲ ಮೂಡಿಸಿತು. ನಾಯಿಗೆ ತಿಂಡಿ ಸರಬರಾಜು ಆಗತೊಡಗಿತು.

'ಹಿರೋಕಿಚಿ' ಯುನೊನ ವಿದ್ಯಾರ್ಥಿ. ನಾಯಿಯ ಬಗ್ಗೆ ಆಸಕ್ತಿ ಉಳ್ಳವನು. ಹಚಿಕೊ ಮತ್ತು ಯುನೊನ ಬಾಂಧವ್ಯ ಮತ್ತು ಯುನೊ ಮರಣಿಸಿದ ಮೇಲೂ ಹಚಿಕೊಗೆ ತನ್ನ ಮಾಲೀಕನ ಬಗ್ಗೆ ಇರುವ ಸ್ವಾಮಿನಿಷ್ಠೆ ಕಂಡು, ಅಕಿತೊ ಜಾತಿಯ ನಾಯಿಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ. ತನ್ನ ಸಂಶೋಧನೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ.

1932ರಲ್ಲಿ ಪ್ರಕಟವಾದ ಹಿರೋಕಿಚಿಯ ಲೇಖನವೊಂದು ದೇಶದಾದ್ಯಂತ

ಸಾಕಷ್ಟು ಕುತೂಹಲ ಕೆರಳಿಸಿತು. ಹಚಿಕೊಗೆ ರಾಜೋಪಚಾರ ಶುರುವಾಯಿತು. ಹಚಿಕೊ ಸ್ವಾಮಿನಿಷ್ಠೆಗೆ ಉದಾಹರಣೆಯಾಯಿತು. ಶಾಲೆಗಳಲ್ಲಿ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ, ಮನೆಯಲ್ಲಿ ಹಿರಿಯರು ಮಕ್ಕಳಿಗೆ, ಸ್ನೇಹದಲ್ಲಿ, ಅರಸೊತ್ತಿಗೆಯಲ್ಲಿ ಹೀಗೆ ಎಲ್ಲೆಲ್ಲೂ ಹಚಿಕೊವನ್ನು ಉದಾಹರಿಸುವವರೇ. ಒಬ್ಬ ಶಿಲ್ಪಿ ಹಚಿಕೋದ ಮೂರ್ತಿಯನ್ನು ತಯಾರಿಸಿದ.

ಇಷ್ಟಲ್ಲ ಹೆಸರು ಮಾಡಿದ ಹಚಿಕೊ ಮಾರ್ಚ್ 8, 1935ರಲ್ಲಿ ಸೋಂಕು ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಕೊನೆಯುಸಿರೆಳೆಯಿತು. ನವೆಂಬರ್ 10, 1923 'ಒಡೆತ್'ನಲ್ಲಿ ಸಿಕ್ಕಿದ ದಿನವನ್ನೇ ಹಚಿಕೊ ಹುಟ್ಟಿದ ದಿನವಾಗಿ ಪರಿಗಣಿಸಲಾಯಿತು. ಸತ್ತ ಹಚಿಕೊ ಬೂದಿಯನ್ನು ಅದರ ಒಡೆಯ ಯುನೋನ ಸಮಾಧಿಯ ಪಕ್ಕದಲ್ಲೇ ಹೂತಿದ್ದಾರೆ. ಹಚಿಕೊದ ತುಪ್ಪಳವನ್ನು ಒಣಗಿಸಿ, ತುಂಬಿಸಿ ಟೋಕಿಯೋದ 'ನ್ಯಾಶನಲ್ ಮೂಸಿಯಂ'ನಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಬದುಕಿದ್ದಾಗಲೇ ದಂತಕತೆಯಾದ ಹಚಿಕೊದ ಕಂಚಿನ ಪ್ರತಿಮೆಯನ್ನು ಏಪ್ರಿಲ್ 1934ರಲ್ಲಿ ಶಿಬುಯಾ ಸ್ಟೇಷನ್ನಿನಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರತಿಮೆ ಅನಾವರಣೆಯಾದಾಗ ಹಚಿಕೊ ಹಾಜರಾಗಿತ್ತಂತೆ. ಎರಡನೆಯ ಮಹಾಯುದ್ಧ ಆದಾಗ ಪ್ರತಿಮೆಯನ್ನು ಕರಗಿಸಲಾಯಿತು. ಆದರೆ 1948ರಲ್ಲಿ ಪುನಃ ಹಚಿಕೊ ಪ್ರತಿಮೆಯನ್ನು ನಿರ್ಮಿಸಿ ಶಿಬುಯಾ ರೈಲ್ವೆ ಸ್ಟೇಷನ್ನಿನಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ಟೇಷನ್ನಿನ ಆ ಭಾಗದ ಪ್ರವೇಶಕ್ಕೆ 'ಹಚಿಕೊ ಗುಚಿ' ಎಂದೂ ಕರೆಯತೊಡಗಿದರು.

ಈಗ ಜಪಾನಿನಲ್ಲಿ ಹಚಿಕೊ ಪ್ರತಿಮೆಗಳು ಹಲವಾರು ಕಡೆ ಇವೆ. ಒಡೆತ್ ಸ್ಟೇಷನ್ನಿನಲ್ಲಿ, 'ಒಡೆತ್ ಡಾಗ್ ಮ್ಯೂಸಿಯಂ'ನ ಎದುರುಗಡೆ ಪ್ರತಿಮೆಗಳಿವೆ. ಯುನೊ ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯದ ಎದುರುಗಡೆ ಯುನೊ ಮತ್ತು ಹಚಿಕೊ ಒಂದಾಗಿ ನಿಂತಿರುವ ಪ್ರತಿಮೆಯಿದೆ. ಪ್ರತಿ ವರ್ಷ ಮಾರ್ಚ್ 8ರಂದು ಟೋಕಿಯೊದ ಶಿಬುಯಾ ಸ್ಟೇಷನ್ನಿನಲ್ಲಿ ಉತ್ಸವ ನಡೆಯುತ್ತದೆ, ಅಂದು ನೂರಾರು ಶ್ವಾನ ಪ್ರೇಮಿಗಳು ಸೇರುತ್ತಾರೆ.